

ವಡದಿಂದ ಬಲಕ್ಕೆ:

1. ವೇವ ಮರೆಸಿ ಬಂದೊಡನೆ ಪರಿಹಿತಿ ಕ್ಷೇತ್ರವಾಯಿತು	3
3. ನಮ್ಮ ದೇಶದ್ದೇ ಇದೂ ಒಂದು ಪ್ರಸಿದ್ಧ ಪವಿತ್ರ ನದಿ	3
4. ಹಣ್ಣ ಕಾಯಿ ಎಮ್ಮೋಂದು ತಂಬಿದೆ, ಇಣಿಕ ನೋಡು	3
6. ಅವರನ್ನ ಅವರಿಸಿರುವುದು ಅರಿಯಾದ ಆಸ್ತಿ	4
7. ಎಲ್ಲವನ್ನೂ ಬಳಿವರಂತೆ ನಟಿಸಬೇಕೆಂದು ಒತ್ತಾಯ	4
9. ಆ ರಾಜುವನ್ನು ಆಳುವವನ ಹೆಸರು ‘ಇರುಳನೇಂಡೆಯ’	4
11. ಹಢ್ಣಗಳನ್ನು ಎರೆಸಲು ನಿಂತವರು ಹತ್ತು ಮತ್ತಾರು	4
15. ವಿರೋಧಿಸುವ ಕಾರ್ಯಕ್ರಮಕ್ಕೆ ಇದು ಉತ್ತೇಜಕ	3
16. ತರುಣನಾದರೂ ನೀಲ್ ಲೂ ಆಗದಪ್ಪೆ ನಿಶ್ಚಯಿಯೇ?	3
17. ಹಾಗೆ ಸುಮ್ಮಿರಿಬೆಡ ; ಹೊದಲು ಸಮಾಧಾನಪಡಿಸು ಮೇಲಿಂದ ಕೆಳಕ್ಕೆ:	3
1. ಏಡ್ಯೆಯನ್ನು ಕಲೆಸಿದವರಿಗೆ ಗೌರವದ ಬೀಳೊಡುಗೆ	3
2. ಹನುಮಂತನ ಕಥೆಗಳಿಗೆ ಎಲ್ಲೊಂದು ಭಾರೀ ಪ್ರಾಮುಖ್ಯ	3
3. ನೌಕರಿ ಇದೆಯೇ ಕೇಳಿದರೆ ಯಾವಾಗಲೂ ಇಲ್ಲವೆಂದೇ ಉತ್ತರ	3
5. ಕೋಟಿ ಕೋಟಿ ಲಪಟಾಯಿಸುವ ತಂತ್ರ, ಬರಿ ಮೋಕ	3
6. ಕೆಲಸದ ಆರಂಭದಲ್ಲಿಷ್ಟೇ ಇಂಥ ಆಭ್ರಂಟ ಹೌದೇ?	3
8. ತರುಣರ ಉತ್ತಾಹವನ್ನಲ್ಲ ಕ್ರಿಗಿದ ಜಲ ಹಿಗೆ	3
10. ನೌಕರಿ ಇಲ್ಲದವರ ಮನೆಯಲ್ಲಿ ಸಂಪೂರ್ಣ ನಿಶ್ಚಯ	3
12. ಬಣ್ಣ ಬಣ್ಣದ ವೇವ ಭೂಷಿತ ಜನರ ಮದುವ ಮೇರವರ್ಣಗೆ	3
13. ಕಲೆರಿಕೆಯ ಪರಿಷಾಮ ಎಪ್ಪು ಫೋರ, ಭಯಂಕರ!	3
14. ನಮಿಸದೆ ನೀತಿದ್ವಾರ್ಕೆ ಆತನಿಗೆ ಭಾರೀ ಕೋಪ	3

12-9-2019 ಉತ್ಸರ್ಗಳು


ವಡದಿಂದ ಬಲಕ್ಕೆ:

- ಹಸ್ತಾತರ 3. ಬೆರಗು 4. ಜಳಕ 6. ಪರಿಕರ 8. ಅಜಗಜ 10. ಮರಕತ
 12. ಧನವಂತ 6. ದುರಂತ 17. ಕುಲಮೇ 18. ಕಟಕಟ
- ಮೇಲಿಂದ ಕೆಳಕ್ಕೆ:
- ಹಗುರ 2. ರಜಕ 3. ಬೆನಕ 5. ಕಣಿಜ 6. ಪರಂಥಾಮ 7. ರಕ್ತಪಾತ 8. ಅನುಂಬಧ 9. ಜನಮತ 11. ಕರಿದು 13. ನಲಿಮೇ 14. ಪಾತಕ 15. ಮಕುಟ

ಶನಿ ಗ್ರಹ: ಎಪ್ಪು ಉಪಗ್ರಹ?

ಶನಿ ಗ್ರಹ. ಸುಂದರ ಸಂಕೀರ್ಣ ಕಂಕಣಾಲಯತ್ವಾದ ಈ ಗ್ರಹದ ದೃಶ್ಯ ಅತ್ಯಂತ ನಯನ ಮನೋಹರ (ಚತ್ತ 1). ಸೌರವ್ಯಹದ ಗ್ರಹಗಳಲ್ಲಿಲ್ಲ ಗಾತ್ರದಲ್ಲಿ ಅದರದು ಗುರುಗ್ರಹದ ನಂತರದ ದ್ವಿತೀಯ ಸಾಧನ (ಚತ್ತ 3 ರಲ್ಲಿ ಗಮನಿಸಿ). ಹಾಗೆಯೇ ಉಪಗ್ರಹಗಳ ಸಂಖ್ಯೆಯಲ್ಲಿ ಕೂಡ. ಭಾರೀ ಸಂಖ್ಯೆಯವೇ ಅಲ್ಲದೆ ಗಾತ್ರ, ದ್ರವ್ಯ ಸಂಯೋಜನೆ ಮತ್ತು ಮೇಲ್ಮೈ ಲಕ್ಷಣಗಳಲ್ಲಿ ಶನಿಯ ಉಪಗ್ರಹಗಳಿಂದ ಅತಿವ ವೈವಿಧ್ಯ.

ಅತ್ಯಂತ ಇತ್ತಿಳಿಕಿವರೆಗೂ ಪ್ರತೀಯಾಗಿರುವಂತೆ ಶನಿ ಗ್ರಹದ ಒಟ್ಟು ಉಪಗ್ರಹಗಳ ಸಂಖ್ಯೆ 62! ಈ ಯೈಕೆ 53 ಗ್ರಹಗಳನ್ನು ಈವರೆಗೆ ಹೆಸರಿಸಲಾಗಿದೆ. ಶನಿಯ ಒಟ್ಟು 62 ಉಪಗ್ರಹಗಳಲ್ಲಿ 13 ಚಂದ್ರರದು ಮಾತ್ರ 50 ಕಿಲೋ ಮೀಟರ್‌ಗೊಳಿತ ಅಧಿಕ ವ್ಯಾಸ; ಉಳಿದೆಲ್ಲ ಚಂದ್ರರದೂ ಒಬ್ಬ ಗಾತ್ರ. ಆ 13 ಉಪಗ್ರಹಗಳಲ್ಲಿ ಪ್ರಥಾನ ಚಂದ್ರರು ಏಳೇ ಏಳು: 5149 ಕಿ.ಮೀ ವ್ಯಾಸದ ಟ್ರೈಟಾನ್, 1527 ಕಿ.ಮೀ ವ್ಯಾಸದ ರಿಯಾ, 1470 ಕಿ.ಮೀ ವ್ಯಾಸದ ಅಯಾಪಿಟಾ, 1123 ಕಿ.ಮೀ ವ್ಯಾಸದ ದಿಯೋನೇ, 1062 ಕಿ.ಮೀ ವ್ಯಾಸದ ಟೆಥಿಸ್, 504 ಕಿ.ಮೀ ವ್ಯಾಸದ ಎನ್ನಲ್ಲಾಡ್ಸ್ ಮತ್ತು 396 ಕಿ.ಮೀ ವ್ಯಾಸದ ಮೈಮಾಸ್ (ಶನಿ ಗ್ರಹ ಮತ್ತು ಅದರ ಕೆಲ ಪ್ರಥಾನ ಚಂದ್ರರು ಚತ್ತ 2ರಲ್ಲಿವೆ).



ವಿಶೇಷ ಏನೆಂದರೆ, ಶನಿಯ 62 ಉಪಗ್ರಹಗಳಲ್ಲಿ 24 ಮಾತ್ರ ಶನಿಯ ಸ್ವಂತ ಚಂದ್ರರು. ಹಾಗೆಂದರೆ ಅವು ಶನಿಯ ಸುತ್ತ ಅಳ್ಳೆ ಮೇದಳೆದ ಕಾರ್ಯಗಳು. ಉಳಿದ 38 ಚಂದ್ರರು ಆಗಂತುಕರಾಗಿ ಎಲ್ಲೊಂದಲೇ ಒಂದು ಶನಿಯ ಸೆಳೆತಕ್ಕೆ ಸಿಕ್ಕ ಉಪಗ್ರಹಗಳಾಗಿ ಉಳಿದಿವೆ; ವಿಧಿ ಪ್ರಥಾಗಳಲ್ಲಿ ಶನಿ ಗ್ರಹವನ್ನು ಪರಿಷ್ಟುಮಿಸುತ್ತಿದೆ. ಮತ್ತು ವಿಶ್ವಯಿ ಏನೆಂದರೆ, ಶನಿಯ ಚಂದ್ರ ಪರಿಪಾರದಲ್ಲಿ ಸುಮಾರು 150° ‘ಮರಿ ಚಂದ್ರ’ರೂ ಇವೆ! ಪ್ರಯ್ಯ ಪ್ರಯ್ಯ ಗಾತ್ರದ ಅವೆಲ್ಲ ಉಪಗ್ರಹಗಳು ಶನಿಯ ಉಂಗುರ ವ್ಯಾಹದಲ್ಲಿ ಹುದುಗಿವೆ.

ಶನಿಯ ಉಪಗ್ರಹಗಳಲ್ಲಿ ‘ಟ್ರೈಟಾನ್’ನದು (ಚತ್ತ 2ರ ಮನ್ನೆಲೆಯಲ್ಲಿರುವ ಕಾರ್ಯ) ಹಲವು ವಿಶ್ವಗಳು. ಇಡೀ ಸೌರವ್ಯಹದ ಚಂದ್ರ ಪರಿಪಾರದಲ್ಲಿ ಗಾತ್ರದಲ್ಲಿ ಇದರದು ಎರಡನೆಯ ಸ್ಥಾನ (ಸುರು ಗ್ರಹದ ಉಪಗ್ರಹ ಗ್ಯಾನಿಮೀಡ್ ಪ್ರಥಾಮ ಸಾಧನದಲ್ಲಿದೆ). ಶನಿ ಗ್ರಹವನ್ನು ಪರಿಷ್ಟುಮಿಸುತ್ತಿರುವ ಸಕಲ ಸ್ಯುಂಗಿಗಳ ಒಟ್ಟು ದ್ರವ್ಯ ರಾಶಿಯ ಶೇಕಡೆ 96 ಭಾಗ ಈ ಉಪಗ್ರಹ ಒಂದರಲ್ಲಿ ಇದೆ. ಬುದ್ಧ ಗ್ರಹದ ದ್ವಿತೀಯ ತಂತ್ರದ ಮೊದಲು ಪಡೆದಿದೆ; ಜೀವಿ ವಿಹಿತವಾಗಿಹುದಾದ ಪರಿಸರವನ್ನು ಹೊಂದಿದೆ. ಹಾಗಾಗಿ ಟ್ರೈಟಾನ್ ಅನ್ನ ಜೀವಿಗಳ ಅಸ್ತಿತ್ವದ ಸಾಧ್ಯತೆ ತಂಬ ಹೆಚ್ಚಾಗಿ ಇರುವ ಚಂದ್ರ ಕೂಡ ಆಗಿದೆ.

■ ಎನ್. ವಾಸುದೇವ್